

## ಆನೆ ಬಂದಿತಮ್ಮಾ ಮರಿಯಾನೆ ಬಂದಿತಮ್ಮಾ

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 44.
- 2. Ref.:** Purandara Sahitya Darshana, Samputa 3, Samaja Darshana edited by Prof. S.K. Ramachandra Rao, page No. 327
- 3. Note:** Lyrics in both the above references are same and the singer has followed these wordings.

ರಾಗ: ಶ್ರೀರಾಗ

ತಾಳ: ಆದಿ

ಆನೆ ಬಂದಿತಮ್ಮಾ, ಮರಿಯಾನೆ ಬಂದಿತಮ್ಮಾ || ಪ ||

ತೊಲಗಿರಿ ತೊಲಗಿರಿ ಪರಬ್ರಹ್ಮ ಬಲು

ಸರಪಣಿ ಕಡಕೊಂಡು ಬಂತಮ್ಮಾ || ಅಪ ||

ಕಪಟ ನಾಟಕದ ಮರಿಯಾನೆ,

ನಿಕಟ ಸಭೆಯೊಳು ನಿಂತಾನೆ

ಶಕಟನ ಬಂಡಿಯ ಮುರಿದಾನೆ

ಕಪಟ ನಾಟಕದಿಂದ ಸೋದರ ಮಾವನ

ನಕಟಕಟೆನ್ನದೆ ಕೊಂದಾನೆ || ೧ ||

ಕೀಳು ಭುವನವನುಂಡಾನೆ ಸ್ವಾಮಿ

ಬಾಲಕನೆಂಬ ಚೆಲ್ವಾನೆ

ಮದ ಗೋವುಗಳ ಕೂಡಿ ನಲಿದಾನೆ

ಚೆಲುವ ಕಾಳಿಂಗನ ಹಡೆಯೊಳಾಡುತ್ತ

ಸೊಬಗು ಹೆಚ್ಚಿದ ಪಟ್ಟದಾನೆ

ಮದ ಸೊಕ್ಕಿ ಬರುತಾನೆ || ೨ ||

ಭೀಮಾರ್ಜುನರನ್ನು ಗೆಲಿಸ್ಯಾನೆ

ಪರಮ ಭಾಗವತರ ಪ್ರಿಯಾನೆ  
ಮುದದಿಂದ ಮಥುರಲಿ ನಿಂತಾನೆ  
ಮದ ಮುಖದಸುರರ ದಿಗಿಲಿಟ್ಟು ಕೊಂದು  
ಪದುಮಲೋಚನ ಪುರಂದರ ವಿಠಲನೆಂಬಾನೆ || ೩ ||

**ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:**

ದಷ್ಟಪುಷ್ಟವಾಗಿರುವ ಸಣ್ಣ ಮಗು ಮರಿಯಾನೆಯಂತೆ ತೂಗಾಡುತ್ತ ಬರುವ ಚಿತ್ರ.

ತೊಲಗಿರೆ - ದೂರ ಸರಿಯಿರಿ.

ಕಡಕೊಂಡು - ಕಡಿದುಕೊಂಡು.

ಸೋದರ ಮಾವನ - ಕಂಸನನ್ನು.

**Classification:** Keerthane

**Ankita:** sri purandara vittala

**Location:** NA

**Category:** Sankeerna

**Sub-Category:** Ane, parabrahma, mosa, sabhe, asura, kamsa, govu, kalinga, bhima, pandava, bhagavata, Priya, Mathura,

**Pravachana:** NA

**Explanation:** NA